



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 19 | 12 ಆಗಸ್ಟ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 08.08.2026 ರಂದು ಮುಂಬಯಿನಲ್ಲಿ NUCFDC “ಸಹಕಾರ ನವ-ಕ್ರಾಂತಿ” ಕಾರ್ಯಕ್ರಮ ಜರುಗಿತು



ಮುಂಬಯಿ : ಭಾರತದ ಪಟ್ಟಣ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಆಧುನೀಕರಿಸಲು ಪ್ರಮುಖ ತಂತ್ರಜ್ಞಾನ ಮತ್ತು ಸಾಂಸ್ಥಿಕ ಒತ್ತು ನೀಡುವುದಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಪಟ್ಟಣ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NUCFDC) ಅಡಿಯಲ್ಲಿ ಭದ್ರತಾ ಕಾರ್ಯಾಚರಣೆ ಕೇಂದ್ರ ಮತ್ತು ‘ಬ್ಯಾಂಕ್ ಇನ್ ಎ ಬಾಕ್ಸ್’ ಸೇವೆಗಳನ್ನು ಪ್ರಾರಂಭಿಸಿದ್ದಾರೆ.

ಮುಂಬೈನ ಬಿಎಸ್‌ಇ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ದಿನಾಂಕ : 08.08.2026 ರಂದು ನಡೆದ ‘ಸಹಕಾರ ನವ-ಕ್ರಾಂತಿ’ ಕಾರ್ಯಕ್ರಮದಲ್ಲಿ ಈ ಉಪಕ್ರಮಗಳನ್ನು ಪ್ರಾರಂಭಿಸಲಾಯಿತು, ಅಲ್ಲಿ ಆರ್‌ಬಿಐ ಮಾನ್ಯತೆ, ಸಾಕಷ್ಟು ಬಂಡವಾಳ ಮತ್ತು ಹೊಸ ಕಚೇರಿಯೊಂದಿಗೆ ಪಟ್ಟಣ ಸಹಕಾರಿ ಬ್ಯಾಂಕುಗಳಿಗಾಗಿ ಬಹುನಿರೀಕ್ಷಿತ ಅಂಚೆಪತ್ರ ಸಂಸ್ಥೆ ಈಗ ವಾಸ್ತವವಾಗಿದೆ ಎಂದು ಶಾ ಹೇಳಿದರು.

‘ಬ್ಯಾಂಕ್ ಇನ್ ಎ ಬಾಕ್ಸ್’ ವೇದಿಕೆಯು ಯುಸಿಬಿಗಳಿಗೆ ಕೋರ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು, ಕ್ಲೌಡ್ ಸೇವೆಗಳು, ನಿಯಂತ್ರಕ ಅನುಸರಣೆ ಮತ್ತು ಇತರ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒಂದೇ ಸಂಯೋಜಿತ ವೇದಿಕೆಯ ಮೂಲಕ ಒದಗಿಸುತ್ತದೆ. ಈ ಮಾದರಿಯು ಸಣ್ಣ, ಏಕ-ಶಾಖೆಯ ಪಟ್ಟಣ ಸಹಕಾರ ಬ್ಯಾಂಕುಗಳು ಸಹ ಹೆಚ್ಚಿನ ತಂತ್ರಜ್ಞಾನ ವೆಚ್ಚಗಳಿಲ್ಲದೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಶಾ ಹೇಳಿದರು.

ಭದ್ರತಾ ಕಾರ್ಯಾಚರಣೆ ಕೇಂದ್ರವು ದಿನದ 24 ಗಂಟೆಗಳ ಕಾಲ ಸೈಬರ್ ಮೇಲ್ವಿಚಾರಣೆ ಮತ್ತು ಭದ್ರತಾ ಬೆಂಬಲವನ್ನು ಒದಗಿಸುತ್ತದೆ. NUCFDC ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (NFSU) ನಡುವಿನ ಒಪ್ಪಂದದಡಿ, ಸೈಬರ್ ಭದ್ರತೆ, ಡಿಜಿಟಲ್ ವಿಧಿವಿಜ್ಞಾನ, ಉದ್ಯೋಗಿ ತರಬೇತಿ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಸಹ ಕೈಗೊಳ್ಳುವ ಬೆಲೆಯಲ್ಲಿ ಪಟ್ಟಣ ಸಹಕಾರ

ಬ್ಯಾಂಕು (UCB) ಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು.

ಅಂಚೆಪತ್ರ ಸಂಸ್ಥೆ ಮತ್ತು ಅದರ ಭದ್ರತಾ ಕಾರ್ಯಾಚರಣೆ ಕೇಂದ್ರಕ್ಕೆ ಸೇರಲು ಎಲ್ಲಾ 1,400 ಪಟ್ಟಣ ಸಹಕಾರ ಬ್ಯಾಂಕುಗಳನ್ನು ಶಾ ಒತ್ತಾಯಿಸಿದರು. ಸಣ್ಣ ಮತ್ತು ಏಕ-ಶಾಖೆಯ ಬ್ಯಾಂಕುಗಳು ಸಹ ಭಾಗವಹಿಸಲು ಸಾಧ್ಯವಾಗುವಂತೆ ಸದಸ್ಯತ್ವ ಶುಲ್ಕವನ್ನು ಶಾಖೆಗಳ ಸಂಖ್ಯೆಗೆ ಲಿಂಕ್ ಮಾಡಬೇಕು ಎಂದು ಅವರು ಹೇಳಿದರು. ಪ್ರಸ್ತುತ, ಸುಮಾರು 650 ಪಟ್ಟಣ ಸಹಕಾರ ಬ್ಯಾಂಕುಗಳು ಅಂಚೆಪತ್ರ ಸಂಸ್ಥೆಗೆ ಸೇರಿಕೊಂಡಿವೆ, ಇದು ವಲಯದ ಅರ್ಧದಷ್ಟು ಪ್ರತಿನಿಧಿಸುತ್ತದೆ. ಮುಂದಿನ ಒಂದು ವರ್ಷದೊಳಗೆ 100% ಸದಸ್ಯತ್ವಕ್ಕಾಗಿ ಅವರು ಕರೆ ನೀಡಿದರು.

NUCFDC ಪ್ರಧಾನ ಕಚೇರಿಯನ್ನು ದೆಹಲಿಯಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಶಾ ಘೋಷಿಸಿದರು, ಇದು ದೇಶದ ಅತಿ ಹೆಚ್ಚು 449 ಪಟ್ಟಣ ಸಹಕಾರ ಬ್ಯಾಂಕುಗಳನ್ನು ಹೊಂದಿದೆ. ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕ ಒಟ್ಟಾಗಿ ಈ ವಲಯದ ಪ್ರಮುಖ ಪಾಲನ್ನು ಹೊಂದಿವೆ ಎಂದು ಅವರು ಹೇಳಿದರು.

6ನೇ ಪುಟಕ್ಕೆ...



ಕರ್ನಾಟಕ ಸಹಕಾರ ಸಂಘಗಳ
ಕಾಯ್ದೆಯ ತಿದ್ದುಪಡಿ ಪ್ರಶ್ನೀ ಅರ್ಜಿ :

2

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್



ಪುತ್ತೂರು ಕೋ-ಆಪರೇಟಿವ್ ಬೌನ್ಡರಿ
ಬ್ಯಾಂಕಿನ ಮಹಾಸಭೆ 150 ಕೋಟಿ ರೂ.

4

ವ್ಯವಹಾರ; 1.32 ಕೋಟಿ ರೂ. ಲಾಭ



ನಿಮ್ಮ ಪ್ರಶ್ನೆ
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಅಭಿವೃದ್ಧಿ ಹೊಂದಿದ ದೇಶವಾಗುವ 2047ರ ಕನಸು ಮತ್ತು ಸವಾಲುಗಳು

ನಮ್ಮ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪೂರೈಸಿ, 80ನೇ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಡುತ್ತಿರುವ ಶುಭಗಳಿಗೆಯಲ್ಲಿದೆ. ಈ ಐತಿಹಾಸಿಕ ಘಟ್ಟದಲ್ಲಿ, ದೇಶದ ಮುಂದಿರುವ ಅತ್ಯಂತ ಮಹತ್ವದ ಗುರಿಯಾದ 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವುದಾಗಿದೆ. ಮುಂದಿನ ಇಪ್ಪತ್ತು ವರ್ಷಗಳ ಈ ಸುಧೀರ್ಘ ಪಯಣಕ್ಕೆ ಕೇವಲ ಆರ್ಥಿಕ ಬೆಳವಣಿಗೆಯಾದರೆ ಮಾತ್ರ ಸಾಲದು, ಉದ್ಯಮ, ಕೈಗಾರಿಕೆ, ನಿರ್ಮಾಣ, ಶಿಕ್ಷಣ, ಆರೋಗ್ಯ ಹಾಗೂ ಸೇವಾ ಕ್ಷೇತ್ರ ಹೀಗೆ ಎಲ್ಲಾ ವಲಯಗಳಲ್ಲೂ ಪ್ರಗತಿ ಸಾಧಿಸಬೇಕಿದೆ.

ಇಂದು ನಮ್ಮ ದೇಶ ಹಲವು ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗೆ ನಮ್ಮ ಅಂದಿನ ನೇತಾರರು ಆಯಾ ಕಾಲಕ್ಕೆ ಅನುಗುಣವಾಗಿ ತೆಗೆದುಕೊಂಡ ನಿರ್ಧಾರಗಳು ಭದ್ರವಾದ ಅಡಿಪಾಯ ಹಾಕಿವೆ. ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವವಾಗಿದ್ದು, ಉತ್ತಮ ಮಾನವ ಸಂಪನ್ಮೂಲವನ್ನೂ ಹೊಂದಿದ್ದೇವೆ. ಈ ನಮ್ಮ ಯುವಶಕ್ತಿಯನ್ನು ಸರಿಯಾದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳೊಂದಿಗೆ ಸಬಲೀಕರಣಗೊಳಿಸಿದಲ್ಲಿ, ದೇಶದ ಪ್ರಗತಿಯ ವೇಗಕ್ಕೆ ಚಾಲನೆ ದೊರೆಯಲಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ನಾವು ಜಾಗತಿಕವಾಗಿ ಮುನ್ನಡೆ ಸಾಧಿಸಬೇಕಿದೆ.

ಆದಾಗ್ಯೂ, 2047ರ ಗುರಿ ಸಾಕಾರವಾಗಬೇಕಾದರೆ ಮುಂದಿನ ಎರಡು ದಶಕಗಳ ಕಾಲ ಸ್ಥಿರ ಆರ್ಥಿಕ ಹಾಗೂ ಜಿಡಿಪಿ ಬೆಳವಣಿಗೆ ಸಾಧಿಸಬೇಕಿದೆ. ಇದರೊಂದಿಗೆ, ಅದರ ಫಲಗಳು ಎಲ್ಲ ಜನಸಾಮಾನ್ಯರಿಗೂ ಸಮಾನವಾಗಿ ದೊರೆಯಬೇಕಿದೆ. ಉತ್ಪಾದನಾ ವಲಯದೊಂದಿಗೆ, ವಿತರಣೆ, ರಫ್ತು, ಮೂಲಭೂತ ಸೌಕರ್ಯ ಹೂಡಿಕೆ, ತಂತ್ರಜ್ಞಾನಾಧಾರಿತ ಕೈಗಾರಿಕೆ, ಕೌಶಲ್ಯಾಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬೇಕಿದೆ.

ವಿಕಸಿತ ಭಾರತ ಎಂದರೆ ಆರ್ಥಿಕ ಬೆಳವಣಿಗೆ ಮಾತ್ರವಲ್ಲ; ಉತ್ತಮ ಶಿಕ್ಷಣ, ಕೈಗೊಳ್ಳುವ ಆರೋಗ್ಯ ಸೇವೆ, ಸಮರ್ಪಕ ಉದ್ಯೋಗ, ಸಾಮಾಜಿಕ ಭದ್ರತೆ, ಸ್ವಚ್ಛ ಪರಿಸರ ಮತ್ತು ಗೌರವಯುತ ಜೀವನ ಮಟ್ಟವೂ ಅದರ ಮಾನದಂಡಗಳಾಗಬೇಕಿದೆ. ಈ ಹಿನ್ನೆಲೆಯಲ್ಲಿ, ದೇಶದ ಪ್ರಸ್ತುತ ಆರ್ಥಿಕ ಪ್ರಗತಿ ಭರವಸೆ ಮೂಡಿಸಿದರೂ, 2047ರ ಗುರಿಗೆ ಅದು ಸಾಲದಾಗಿದೆ. ಪ್ರಸ್ತುತ ಸಾಧನೆಗಳೊಂದಿಗೆ, ಖಾಸಗಿ ವಲಯದಲ್ಲಿ ಇನ್ನಷ್ಟು ವಿದೇಶೀ ಹೂಡಿಕೆಯಾಗಬೇಕಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಉತ್ಪಾದಕ ಹಾಗೂ ಮಾನವ ಕೇಂದ್ರಿತ ಬೆಳವಣಿಗೆ ಅಗತ್ಯವಾಗಿದೆ. ಜೊತೆಗೆ ಸಹಕಾರ, ಗ್ರಾಮೀಣ ಕೃಷಿ, ಗುಡಿ ಕೈಗಾರಿಕೆ, ನೇಕಾರಿಕೆಗಳು ಇತ್ಯಾದಿ ವಲಯಗಳಲ್ಲೂ ಪ್ರಗತಿ ಸಾಧಿಸಬೇಕಿದೆ. ಈ ಎಲ್ಲ ಅಂಶಗಳನ್ನು ಗುರುತಿಸಿ ಅವುಗಳಿಗೆ ಚೈತನ್ಯ ತುಂಬುವ ಕಾರ್ಯವಾಗಬೇಕಿದೆ.

2047ರ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ಬಡತನ ರಹಿತ, ಭ್ರಷ್ಟಾಚಾರ ಮುಕ್ತ ಮತ್ತು ಸಶಕ್ತ ದೇಶವನ್ನು ನಿರ್ಮಿಸುವುದು ಕೇವಲ ಕೇಂದ್ರ, ರಾಜ್ಯ ಸರ್ಕಾರಗಳ ಜವಾಬ್ದಾರಿ ಮಾತ್ರವಲ್ಲ, ಇದನ್ನು ಸಾಧಿಸಲು ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸಬೇಕಿದೆ. ಎಲ್ಲ ಪ್ರಜ್ಞಾವಂತ ನಾಗರಿಕನ ಪಾಲ್ಗೊಳ್ಳುವಿಕೆ ಮತ್ತು ಪ್ರಾಮಾಣಿಕ ಶ್ರಮದಿಂದ ಮಾತ್ರ ಅಭಿವೃದ್ಧಿ ಹೊಂದಿದ ದೇಶವಾಗುವ ಕನಸು ಸಾಕಾರವಾಗಲು ಸಾಧ್ಯವಾಗಲಿದೆ, ಸಾಧ್ಯವಾಗಲಿ ಎಂದು ಆಶಿಸುತ್ತೇನೆ. ಜೈ ಭಾರತ್... ಜೈ ಕರ್ನಾಟಕ!

» ಎಚ್.ಕೆ. ಪಾಟೀಲ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಪ್ರಶ್ನಿಸಿ ಅರ್ಜಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಸಹಕಾರ ಬ್ಯಾಂಕುಗಳು ತಮ್ಮ ಠೇವಣಿಯ ಶೇ.20 ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕುಗಳಲ್ಲಿ ಇರಿಸಬೇಕು, ಬ್ಯಾಂಕಿನ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಿಸಬೇಕು ಎಂಬುದೂ ಸೇರಿದಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಗೆ 2025ರಲ್ಲಿ ತರಲಾಗಿರುವ ಹಲವು ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಮಹಾಮಂಡಳ ನಿಯಮಿತ, ದಿ ತೋಟಗಾರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಎ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಹಕಾರ ಇಲಾಖೆ, ಸಂಸದೀಯ ಮತ್ತು ಶಾಸನ ರಚನಾ ಇಲಾಖೆ, ಸಹಕಾರ ಸಂಘಗಳ ನಿಬಂಧಕರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.

ಸಹಕಾರ ಸಂಘಗಳ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳು ಸಹಕಾರ ಸಂಘಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳಲಿದೆ. ಈ ತಿದ್ದುಪಡಿಗಳು ಸಂವಿಧಾನಬಾಹಿರವಾಗಿದ್ದು, ಅವುಗಳನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿರುವ ಅರ್ಜಿದಾರರು, ಅರ್ಜಿ ಇತ್ಯರ್ಥ ಆಗುವವರೆಗೆ ಕಾಯ್ದೆಯ ತಿದ್ದುಪಡಿಗಳ ಜಾರಿಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಬ್ಯಾಂಕಿನ ಶಾಖೆಗೆ ಅಥವಾ ವಾಣಿಜ್ಯ ಮಳಿಗೆಗೆ ಸ್ಥಳ ಲಭ್ಯವಿದೆ

ನಂ.135, ಕೆ.ಎಚ್. ರಸ್ತೆ, ಬೆಂಗಳೂರು - 560027

ಇಲ್ಲಿ ಬ್ಯಾಂಕ್ / ಕಚೇರಿಗಳಿಗೆ ಸುಸಜ್ಜಿತವಾದ
ವಾಣಿಜ್ಯ ಸ್ಥಳವು ಲಭ್ಯವಿದೆ. ನೆಲಮಹಡಿ, 1600 ಚದರ ಅಡಿ.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ
ಮಹಾಮಂಡಳ ನಿ.,

ನಂ. 132, 3ನೇ ಮಹಡಿ, ಬೆಂಗಳೂರು - 560027

ಶ್ರೀ ಅನಿಲ ಎಚ್. ಕಿರೇಸೂರ

ಉಪಮುಖ್ಯಕಾರ್ಯನಿರ್ವಹಣಾಧಿಕಾರಿ, ಮೊ : 7411332655

ಉಡುಪಿಯಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ:20ನೇ ಆಗಸ್ಟ್ 2026ರ ಗುರುವಾರದಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರಿಗೆ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಲಿಕೋ ಬ್ಯಾಂಕ್ “ವಜ್ರ ಮಹೋತ್ಸವ ಸಭಾಂಗಣ” ಎಲ್.ಐ.ಸಿ ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಸಿಂಡಿಕೇಟ್ ಟವರ್ ಹತ್ತಿರ, ಕ್ಯಾಥೋಲಿಕ್ ಚರ್ಚ್ ಹತ್ತಿರ, ಲಿಕೋ ಬ್ಯಾಂಕ್ ರಸ್ತೆ, ಉಡುಪಿ - 576101 ಇಲ್ಲಿ ಏರ್ಪಡಿಸಲಾಗಿರುತ್ತದೆ.

ಸದರಿ ವಿಚಾರ ಸಂಕಿರಣದಲ್ಲಿ ಈ ಕೆಳಗೆ ವಿವರಿಸಿದ ವಿಷಯಗಳ ಮೇಲೆ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ : 20.08.2026 ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

- Good Governance and Professionalism in UCBs Sector.
- Important Provisions of KCS Act and Recent Amendments.
- Latest RBI Guidelines and New CKYC 2.0
- Insurance and Boosting Non-Interest Incomes in UCBs.
- Digital Banking solutions.
- Beyond Lending : Ensuring Loan Security.

ಪ್ರಯುಕ್ತ, ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ದಿನಾಂಕ: 14.08.2026ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ: kscubfed@gmail.comಕ್ಕೆ ಭಾಗವಹಿಸುವವರ ಹೆಸರುಗಳನ್ನು ತಪ್ಪದೇ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಈ ವಿಚಾರ ಸಂಕಿರಣಕ್ಕೆ ನೇರವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ, ಒಂದು ಬ್ಯಾಂಕಿನಿಂದ 5 ಜನರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9945566068) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 11ನೇ Batch ತರಬೇತಿಯನ್ನು ದಿನಾಂಕ:22.08.2026 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ:26.08.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ:14.08.2026ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್ (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಪುತ್ತೂರು ಕೋ-ಆಪರೇಟಿವ್ ಬೌನ್ ಬ್ಯಾಂಕಿನ ಮಹಾಸಭೆ 150 ಕೋಟಿ ರೂ.ವ್ಯವಹಾರ; 1.32 ಕೋಟಿ ರೂ. ಲಾಭ

ಪುತ್ತೂರು: ಪುತ್ತೂರಿನ ಪುತ್ತೂರು ಕೋ-ಆಪರೇಟಿವ್ ಬೌನ್ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನಲ್ಲಿ ಬ್ಯಾಂಕ್ 150 ಕೋಟಿ ರೂ.ಗಳ ವ್ಯವಹಾರ ನಡೆಸಿ 1,32,33,636.40 ರೂ. ಲಾಭ ಗಳಿಸಿದೆ.

ಸಭೆಯಲ್ಲಿ ಅಧ್ಯಕ್ಷರು ಮಾತನಾಡಿ, ಬ್ಯಾಂಕಿನಲ್ಲಿ ವರ್ಷಾಂತ್ಯದಲ್ಲಿ 62 ಕೋಟಿ ರೂಪಾಯಿ ಸಾಲ ಹೊರಬಾಕಿ ಹಾಗೂ 88 ಕೋಟಿ ರೂಪಾಯಿ ಠೇವಣಿಗಳಿರುತ್ತದೆ. ಬ್ಯಾಂಕಿನ ಪ್ರತಿಯೊಂದು ಸಾಧನೆಗೂ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆಯೆಂದು ಸದಸ್ಯರಿಗೆ ಈ ಬಾರಿ ಶೇ.12 ಡಿವಿಡೆಂಡ್ ಘೋಷಣೆ ಮಾಡಿದರು. ಮುಂದಿನ ದಿನಗಳಲ್ಲಿ ಶಾಖೆ ತೆರೆಯುವುದು, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ, ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಕೋರ್ಸ್ ಮತ್ತು ವೃತ್ತಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುವುದು. ಆಸಕ್ತ ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದರು.

ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿಯವರು, 2025-26ನೇ ಸಾಲಿನ ವರದಿ ಮಂಡಿಸಿ, ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಠೇವಣಿ ಮತ್ತು ವಹಿವಾಟಿನಲ್ಲಿ ಒಟ್ಟು ಶೇ.18 ಬೆಳವಣಿಗೆ ಸಾಧಿಸಲಾಗಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ದಾಖಲೆಯ ಬೆಳವಣಿಗೆ ಆಗಿದೆ. ಬ್ಯಾಂಕು ಈ ವರ್ಷ ಲಕ್ಷೋದಲ್ಲಿ ಜರುಗಿದ ಪಟ್ಟಣ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದಾಖಲೆ ಸಂಖ್ಯೆಯ ಐದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನ ಸ್ವಂತ ಕ್ಯೂಆರ್‌ಕೋಡ್ ವ್ಯವಸ್ಥೆ ಆರಂಭಿಸಲಾಗುವುದು ಎಂದರು.

ಸಭೆಯಲ್ಲಿ ಹಿರಿಯ ಸದಸ್ಯರಾದ ವಾಲ್ಮಾರ್ ಡಿಸೋಜ, ಜೋನ್ ಪಾಯಿಸ್, ಕಮಲಾಕ್ಷಿ ಬಲ್ಲಾಯ, ಜಗದೀಶ್ ಶೆಣೈ ಎಂ, ಗಣಪತಿ ಪ್ರಭು,



ಗೋಪಾಲಕೃಷ್ಣ ಎಂ, ಅಬೂಬಕ್ರ್ ಪಿ, ಸಂಜೀವ ಪೂಜಾರಿ, ಸುರೇಶ್ ಎಂ, ಡಾ .ಯು.ಪಿ. ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು.

ನಿರ್ದೇಶಕರಾದ ಕಿರಣ್ ಕುಮಾರ್ ರೈ , ರಾಮಚಂದ್ರ ಕಾಮತ್, ರಾಜು ಶೆಟ್ಟಿ, ಸುಜೇಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ್ ಪಟ್ಟ, ಹರೀಶ್ ಬಿಜತ್ತೆ, ಸೀಮಾ ನಾಗರಾಜ್, ಕುಡ್ಲಿ ವಿಶ್ವಾಸ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು ಸ್ವಾಗತಿಸಿ, ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ಪ್ರಬಂಧಕ ಚಿದಂಬರ ಮತ್ತು ಎಜಿಎಮ್.ಚೇತನ್ ಸಭೆಯ ವ್ಯವಸ್ಥೆ ನಿರ್ವಹಣೆ ಮಾಡಿದರು. ವಿಟ್ಲ ಶಾಖೆಯ ಪ್ರಬಂಧಕಿ ಜ್ಯೋತಿ ಎನ್.ಎಸ್. ಹಾಗೂ ಹಿರಿಯ ಸಹಾಯಕ ಪವನ್ ನಾಯಕ್ ಬಿ. ಕಾರ್ಯಕ್ರಮ ನಿರೂಪಿಸಿದರು.

ಯುಪಿಐ ಮೂಲಕ ಹಣ ಕಳಿಸಿದರೆ ಶುಲ್ಕ : ನೂತನ ಮಸೂದೆ ಲೋಕಾರಂಭಿಯಲ್ಲಿ ಅಂಗೀಕಾರ

ನವದೆಹಲಿ : ಈ ಮಸೂದೆಯ ಮೂಲಕ ಸರ್ಕಾರಕ್ಕೆ ಬ್ಯಾಂಕುಗಳು ಮತ್ತು ಇತರ ಸೇವಾ ಪೂರೈಕೆದಾರರು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಹಾಗೂ ಇತರ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಅನುಮತಿ ನೀಡುವ ಅಧಿಕಾರ ಸಿಗಲಿದೆ.

ಹಳೆ ಕಾನೂನಿನಲ್ಲಿದ್ದ ನಿಬಂಧನೆ ತೆರವು : ಈ ತಿದ್ದುಪಡಿ ಇದುವರೆಗೆ ಇದ್ದ ಕಾನೂನು ನಿಬಂಧನೆಯನ್ನು ತೆಗೆದುಹಾಕುತ್ತದೆ. ಆ ನಿಬಂಧನೆಯ

ಪ್ರಕಾರ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಮಚ್‌ಎಂಟ್ ಡಿಸ್ಕೌಂಟ್ ರೇಟ್ (ಎಂಡಿಸಿಆರ್) ಎಂದು ಕರೆಯುವ ಶುಲ್ಕವನ್ನು ವಿಧಿಸುವುದನ್ನು ನಿಷೇಧಿಸಲಾಗಿತ್ತು. ಆರ್ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಮೂಲಕ ನಡೆಯುವ ರಿಯಲ್ ಟೈಮ್ ಪಾವತಿಗಳಿಗೆ ಸೇವಾ ಶುಲ್ಕ ಇದ್ದರೂ, ಯುಪಿಐ ವಹಿವಾಟುಗಳನ್ನು ಇದುವರೆಗೆ ಅಂತಹ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು.

ಈ ಮಸೂದೆ ಬಗ್ಗೆ ಪ್ರಸ್ತಾವಿಸಿದ ನಿರ್ಮಲಾ ಸೀತಾರಾಮನ್ : ಈ ಬದಲಾವಣೆಗಳು ತೆರಿಗೆ ಮತ್ತು ಇತರ ಕಾಯಿದೆಗಳ (ತಿದ್ದುಪಡಿ) ಮಸೂದೆ, 2026ರ ಭಾಗವಾಗಿದೆ. ಈ ಮಸೂದೆಯನ್ನು ಲೋಕಾರಂಭಿಯಲ್ಲಿ ಮಂಡಿಸಲಾಗಿತ್ತು. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಪ್ರಸ್ತಾವಿಸಿದರು. ಗದ್ದಲದ ನಡುವೆ ಚರ್ಚೆಯಲ್ಲದೆ ಧ್ವನಿ ಮತದ ಮೂಲಕ ಅದನ್ನು ಅಂಗೀಕರಿಸಲಾಯಿತು.

ಗ್ರಾಹಕರ ಮೇಲೆ ಬೀಳುತ್ತಾ ಶುಲ್ಕದ ಹೊರೆ : ಸರ್ಕಾರದ ಉದ್ದೇಶವೆಂದರೆ ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ಸೇವೆಗಳ ಮೇಲೆ ಸಣ್ಣ ಪ್ರಮಾಣದ ಶುಲ್ಕ ವಿಧಿಸುವುದು. ಅದೇ ಸಮಯದಲ್ಲಿ ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಪಾವತಿ ಮೂಲಸೌಕರ್ಯ ಕಂಪನಿಗಳಿಗೆ



ಸುಸ್ಥಿರ ಆದಾಯ ಮಾದರಿ ಒದಗಿಸುವುದು. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮುನ್ನಡೆಸುವ ಈ ಸಂಸ್ಥೆಗಳಿಗೆ ಇದು ಅಗತ್ಯವೆಂದು ಪರಿಗಣಿಸಲಾಗಿದೆ.

ಹೊಸ ಮಸೂದೆಯಲ್ಲಿ ಏನಿದೆ? ಪ್ರಸ್ತುತ ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯಿದೆಯ ಸೆಕ್ಷನ್ 10ಎ ಪ್ರಕಾರ ಬ್ಯಾಂಕುಗಳು ಮತ್ತು ವ್ಯವಸ್ಥೆ ಪೂರೈಕೆದಾರರು ಯಾವುದೇ ಎಲೆಕ್ಟ್ರಾನಿಕ್ ಪಾವತಿಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಶುಲ್ಕ ವಿಧಿಸುವಂತಿಲ್ಲ.

- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ಎಸ್‌ಯು ಅಡಿ 50 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ಹೊಂದಿರುವ ದೊಡ್ಡ ವ್ಯವಹಾರಗಳು ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಭಿಮ್ ಯುಪಿಐ ಕ್ಯೂಆರ್ ಕೋಡ್‌ಗಳಂತಹ ನಿರ್ದಿಷ್ಟ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪಾವತಿ ಸ್ವೀಕರಿಸಬೇಕು.
- ಹೊಸ ತಿದ್ದುಪಡಿಯಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸುವ ಒಂದು ಅಥವಾ ಹೆಚ್ಚು ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಿಗೆ ಈ ನಿಬಂಧನೆ ಅನ್ವಯವಾಗುವಂತೆ ಬದಲಾವಣೆ ಮಾಡಲಾಗಿದೆ.

ಈ ಕಾಯ್ದೆ ಯಾವಾಗ ಜಾರಿ ಬರಲಿದೆ? ಈ ಮಸೂದೆ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿದೆ. ಇದರಿಂದ ಭವಿಷ್ಯದಲ್ಲಿ ಯುಪಿಐ ವಹಿವಾಟುಗಳ ಮೇಲೆ ಸಣ್ಣ ಶುಲ್ಕಗಳು ಬರುವ ಸಾಧ್ಯತೆ ಇದೆ. ಆದರೆ ನಿಖರವಾದ ದರಗಳು ಮತ್ತು ವಿವರಗಳು ಸರ್ಕಾರದ ಮುಂದಿನ ಅಧಿಸೂಚನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಕೇಂದ್ರದಿಂದ ರಾಜ್ಯಗಳಿಗೆ ರೂ. 1 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ

ನವದೆಹಲಿ: ಕೇಂದ್ರದ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಹಂಚಿಕೆಯಲ್ಲಿ ಒಟ್ಟು 1,09,019 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವು ಅತ್ಯಧಿಕ ಅಂದರೆ 19,208 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ಸಿಕ್ಕಿಂ ರೂ. 365 ಕೋಟಿ ಅತಿ ಕಡಿಮೆ ಹಣ ಪಡೆದಿದೆ.

ಹಣಕಾಸು ಆಯೋಗದ ಶಿಫಾರಸಿನ ಅನ್ವಯ, ಕೇಂದ್ರ ಸರ್ಕಾರವು ತಾನು ಸಂಗ್ರಹಿಸುವ ಒಟ್ಟು ತೆರಿಗೆಯ ಶೇ. 41 ರಷ್ಟು ಮೊತ್ತವನ್ನು ಒಂದು ಆರ್ಥಿಕ ವರ್ಷದಲ್ಲಿ 14 ಕಂತುಗಳ ಮೂಲಕ ರಾಜ್ಯಗಳಿಗೆ ವಿತರಿಸುತ್ತದೆ. ಇನ್ನು, ಈಗ ಬಿಡುಗಡೆಯಾಗಿರುವ 1.09 ಲಕ್ಷ ಕೋಟಿ ರೂಪಾಯಿ ಹಣವು, ಆಗಸ್ಟ್ 10 ರಂದು ಬಿಡುಗಡೆಯಾಗಬೇಕಿರುವ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ, ರಾಜ್ಯಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿ ವೆಚ್ಚಗಳನ್ನು ವೇಗಗೊಳಿಸಲು ಹೆಚ್ಚುವರಿ ಹಣವಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಕರ್ನಾಟಕಕ್ಕೆ ದೊರೆತ ಪಾಲು : ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಒಟ್ಟು 1,09,019 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಲಭಿಸಿದ್ದರೆ, ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹಂಚಿಕೆಯಾಗಿರುವ ಮೊತ್ತದ ವಿವರಗಳು ಈ ಕೆಳಗಿನಂತಿವೆ:

ಅತಿ ಹೆಚ್ಚು ತೆರಿಗೆ ಪಾಲು ಪಡೆದ ಪ್ರಮುಖ ರಾಜ್ಯಗಳು : ಉತ್ತರ ಪ್ರದೇಶ: ರೂ.19,208 ಕೋಟಿ, ಬಿಹಾರ: ರೂ.10,845 ಕೋಟಿ, ಮಧ್ಯಪ್ರದೇಶ: ರೂ.8,010 ಕೋಟಿ, ಪಶ್ಚಿಮ ಬಂಗಾಳ: ರೂ.7,866 ಕೋಟಿ, ಮಹಾರಾಷ್ಟ್ರ: ರೂ.7,022 ಕೋಟಿ, ರಾಜಸ್ಥಾನ: ರೂ.6,460 ಕೋಟಿ, ಒಡಿಶಾ: ರೂ.4,819 ಕೋಟಿ, ಆಂಧ್ರಪ್ರದೇಶ: ರೂ.4,597 ಕೋಟಿ, ತಮಿಳುನಾಡು: ರೂ.4,466 ಕೋಟಿ, ಗುಜರಾತ್: ರೂ.4,094 ಕೋಟಿ, ಅಸ್ಸಾಂ: ರೂ.3,552 ಕೋಟಿ, ಅರುಣಾಚಲ ಪ್ರದೇಶ: ರೂ.1,476 ಕೋಟಿ, ನಾಗಾಲ್ಯಾಂಡ್: ರೂ.524 ಕೋಟಿ, ಗೋವಾ: ರೂ.398 ಕೋಟಿ, ಸಿಕ್ಕಿಂ: ರೂ.365 ಕೋಟಿ ಪಡೆದಿವೆ.

...1ನೇ ಪುಟದಿಂದ

ಅಂಬ್ರೆಲ್ಲಾ ಸಂಸ್ಥೆಯ ಹಿಂದಿನ ಆರ್ಥಿಕ ತಾರ್ಕಿಕತೆಯನ್ನು ವಿವರಿಸಿದ ಶಾ. ಸಾಫ್ಟ್‌ವೇರ್, ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳ ಸಾಮೂಹಿಕ ಸಂಗ್ರಹಣೆ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದರು.

1,400 ಬ್ಯಾಂಕುಗಳು ಸ್ವತಂತ್ರವಾಗಿ ವ್ಯವಸ್ಥೆಗಳನ್ನು ಖರೀದಿಸಿ ನಿರ್ವಹಿಸುವ ಬದಲು, NUCFDC ಸಾಮೂಹಿಕ ಒಪ್ಪಂದಗಳನ್ನು ಮಾತುಕತೆ ನಡೆಸಿ ನಿರ್ವಹಣೆಯನ್ನು ಕೈಗೊಳ್ಳುತ್ತದೆ, ಇದರಿಂದಾಗಿ ಸಣ್ಣ ಬ್ಯಾಂಕುಗಳು ಕೈಗೆಟುಕುವ ದರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಪ್ರತ್ಯೇಕ ಅನುಮೋದನೆಯಿಲ್ಲದೆ ಶಾಖೆಗಳನ್ನು 15% ವರೆಗೆ ವಿಸ್ತರಿಸಲು ಅನುಮತಿ, ಮನೆ ಬಾಗಿಲಿಗೆ ಬ್ಯಾಂಕಿಂಗ್, ಅರ್ಹ ಶ್ರೇಣಿ-3 ಪಟ್ಟಣ ಸಹಕಾರ ಬ್ಯಾಂಕುಗಳಿಗೆ ನಿಗದಿತ-ಬ್ಯಾಂಕ್ ಸ್ಥಾನಮಾನಕ್ಕೆ ಸರಳೀಕೃತ ಪ್ರವೇಶ, ಕಡಿಮೆ ಆದ್ಯತಾ ವಲಯದ ಸಾಲ ನೀಡುವ ಅವಶ್ಯಕತೆಗಳು, ವರ್ಧಿತ ವಸತಿ-ಸಾಲ ಮಿತಿಗಳು ಮತ್ತು ಒಂದು-ಬಾರಿ ಸೆಟ್ಲೆಮೆಂಟ್ ಸೌಲಭ್ಯದ ವಿಸ್ತರಣೆ ಸೇರಿದಂತೆ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ರಿಜರ್ವ್ ಬ್ಯಾಂಕಿನ ನಡುವಿನ ಹೆಚ್ಚಿನ ನಂಬಿಕೆ ಮತ್ತು ಸಂವಾದದ ಮೂಲಕ ಸಾಧಿಸಲಾದ ಸುಧಾರಣೆಗಳನ್ನು ಶಾ

ಎತ್ತಿ ತೋರಿಸಿದರು.

ಅಂಬ್ರೆಲ್ಲಾ ಸಂಸ್ಥೆಯ ಉದ್ದೇಶ ಲಾಭ ಗಳಿಸುವುದಲ್ಲ, ಆದರೆ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಹೆಚ್ಚು ಪಾರದರ್ಶಕ, ಸುರಕ್ಷಿತ, ತಾಂತ್ರಿಕವಾಗಿ ಸಮರ್ಥ ಮತ್ತು ಸ್ಪರ್ಧಾತ್ಮಕವಾಗಿಸುವುದು, ಹಾಗೆಯೇ ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಬಲಪಡಿಸುವುದು ಎಂದು ಅವರು ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ ಮೊಹೋಲ್, ಮಹಾರಾಷ್ಟ್ರ ಸಹಕಾರ ಸಚಿವ ಶ್ರೀ ಬಾಬಾಸಾಹೇಬ್ ಪಾಟೀಲ್, ಇತರ ರಾಜ್ಯ ಸಚಿವರು, ಸಹಕಾರ ಕಾರ್ಯದರ್ಶಿ ಶ್ರೀ ಆಶಿಶ್ ಕುಮಾರ್ ಭೂತಾನಿ, ಎನ್‌ಯುಸಿಎಫ್‌ಡಿಎಸ್ ಅಧ್ಯಕ್ಷ ಶ್ರೀ ಜ್ಯೋತಿಂದ್ರ ಮೆಹ್ರಾ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲ, ವಿವಿಧ ರಾಜ್ಯಗಳ ಪಟ್ಟಣ ಸಹಕಾರ ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಈ ವಲಯಕ್ಕೆ ಸಂಬಂಧಿಸಿದ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಂಸಿಸಿ ಬ್ಯಾಂಕಿನ 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ



ಕರ್ನಾಟಕದಾದ್ಯಂತ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಾ ಎಂಸಿಸಿ ಬ್ಯಾಂಕಿನ 23ನೇ ಶಾಖೆಯು ಕಟಪಾಡಿಯಲ್ಲಿ 02.08.2026 ರಂದು ಉದ್ಘಾಟನೆಗೊಂಡಿತು.

ನೂತನ ಶಾಖೆಯು ಕಟಪಾಡಿಯ ಮೂಡಬೆಟ್ಟು, ಹಳೆಯ ಅಂಚೆ ಕಚೇರಿ ರಸ್ತೆಯಲ್ಲಿರುವ ಗ್ಲೋಬಲ್ ರೆಸಿಡೆನ್ಸಿ ಕಟ್ಟಡದ ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದೆ. ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಂ.ಎ. ಗಪೂರ್ ಅವರು ಸೇಫ್ ರೂಂ ಅನ್ನು ಉದ್ಘಾಟಿಸಿದರು.

ಕಟಪಾಡಿಯ ಸಂತ ವಿನ್ಸೆಂಟ್ ಡಿ. ಪಾಲ್ ಚರ್ಚ್‌ನ ಧರ್ಮಗುರುಗಳಾದ ವಂ.ಫಾ|ರಾಜೇಶ್ ಪ್ರಸನ್ನ ಅವರು ದೀಪ ಪ್ರಜ್ವಲನೆ ನೆರವೇರಿಸಿ ನೂತನ ಶಾಖೆಯನ್ನು ಆಶೀರ್ವಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನಿಲ್ ಲೋಬೋ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಂ.ಎ. ಗಪೂರ್ ಮುಖ್ಯ ಅತಿಥಿಯಾಗಿದ್ದರು. ಸಿಎಸ್‌ಐ ಕ್ರೈಸ್ತ ಚರ್ಚ್, ಕಟಪಾಡಿಯ ಪ್ರೆಸ್ಬಿಟರ್ ವಂ.. ಅಕ್ಷಯ್ ಡಿ. ಅಮ್ಮಣ್ಣ, ಕರ್ನಾಟಕ ಕ್ರಿಶ್ಚಿಯನ್ ಸಹಕಾರ ಸಾಲ ಅಭಿವೃದ್ಧಿ ನಿಗಮ



(ಕೆಸಿಸಿಡಿಎಸ್), ಕರ್ನಾಟಕ ಸರ್ಕಾರದ ನಿರ್ದೇಶಕರಾದ ಶ್ರೀ ಪ್ರಶಾಂತ್ ಜತ್ತಣ್ಣ, ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಶ್ರೀಮತಿ ಗೀತಾಂಜಲಿ ಎಂ. ಸುವರ್ಣ, ಎಸ್‌ವಿಎಸ್ ವಿದ್ಯಾವರ್ಧಕ ಸಂಘ (ರಿ.), ಕಟಪಾಡಿಯ ಕಾರ್ಯದರ್ಶಿ ಶ್ರೀ ಕೆ. ಸತ್ಯೇಂದ್ರ ಪೈ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಪ್ರೀತೇಶ್ ಬರ್ಬನ್ ಡೆಸಾ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಕಟಪಾಡಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸ್‌ಸಿಲ್ವಾ ಹಾಗೂ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮೆನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಜೋಸೆಫ್ ಅನಿಲ್ ಪತ್ತಾವೊ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಜಿ.ಪಿ. ರೋಡ್ರಿಗಸ್, ಶ್ರೀ ಹೆರಾಲ್ಡ್ ಮೊಂತೆರೊ, ಶ್ರೀ ಎಲ್ಲೋಯ್ ಕಿರಣ್ ಕ್ರಾಸ್ತೊ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ವಿನ್ಸೆಂಟ್ ಲಸ್ತಾದೊ, ಶ್ರೀ ಆಂಡ್ರೂ ಡಿಸೋಜ, ಶ್ರೀ ರೋಸನ್ ಡಿಸೋಜ, ಶ್ರೀ ಫೆಲಿಕ್ಸ್ ಡಿ'ಕ್ರೂಜ್ ಹಾಗೂ ಶ್ರೀ ಸುಶಾಂತ್ ಸಲ್ವನ್ಯಾ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕರಾದ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಶ್ರೀ ಅಲ್ವಿನ್ ದಾಂತಿ ಕಾರ್ಯಕ್ರಮವನ್ನು ನಿರೂಪಿಸಿದರು.



ನಿಮ್ಮ ಪ್ರಶ್ನೆ ನಮ್ಮ ಉತ್ತರ



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

01. ನಮ್ಮ ಬ್ಯಾಂಕಿನ ಮಾರಾಟಕ್ಕೆ ಲಭ್ಯವಿರುವ ವರ್ಗದಲ್ಲಿ ರೂ.179.40 ಕೋಟಿ ಹೂಡಿಕೆ ಇದ್ದು, ಹೂಡಿಕೆ ಸವಕಳಿ ಮೀಸಲು ರೂ.1.32 ಕೋಟಿ ಇರುತ್ತದೆ. ಈ ಹೂಡಿಕೆಯ ಮಾರುಕಟ್ಟೆ ಬೆಲೆಯನ್ನು ಲೆಕ್ಕ ಹಾಕಿದಾಗ ರೂ.5.89 ಕೋಟಿಯಷ್ಟು ಹೂಡಿಕೆ ಸವಕಳಿ ಮೀಸಲಿನ ಅಗತ್ಯವಿರುತ್ತದೆ. ನಾವು ರೂ.4.57 ಕೋಟಿ ಹೊಸತಾಗಿ ಹೂಡಿಕೆ ಸವಕಳಿ ಮೀಸಲು ಮಾಡುವ ಅಗತ್ಯವಿದೆಯೇ. ಕೊಲ್ಲಿ

ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹೂಡಿಕೆಗಳ ಮಾರುಕಟ್ಟೆ ಬೆಲೆ ಕುಸಿದಿರುವ ಸಂದರ್ಭದಲ್ಲಿ ರಿಜರ್ವ್ ಬ್ಯಾಂಕಿನಿಂದ ಸವಕಳಿ ಮೀಸಲು ಮಾಡುವಲ್ಲಿ ಯಾವುದಾದರೂ ರಿಯಾಯಿತಿ ದೊರೆತಿದೆಯೇ? ನಮ್ಮ ಬ್ಯಾಂಕಿನ ಹೂಡಿಕೆ ಏರಿಳಿತ ಮೀಸಲು ರೂ.6.41ಕೋಟಿ ಇದೆ.

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ರಿಜರ್ವ್ ಬ್ಯಾಂಕ್ ಮಾರ್ಚ್ 31, 2026ರಂದು ಮಾಡಬೇಕಾದ ಹೂಡಿಕೆ ಸವಕಳಿ ಮೀಸಲಿನಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ. ಆದ್ದರಿಂದ, ಲಾಭ ಮತ್ತು ನಷ್ಟ ಖಾತೆಗೆ ಡೆಬಿಟ್ ಮಾಡುವ ಮೂಲಕ ರೂ.4.57 ಕೋಟಿಗಳ ಹೆಚ್ಚುವರಿ ಹೂಡಿಕೆ ಸವಕಳಿ ಮೀಸಲು (IDR) ಅನ್ನು ರಚಿಸಬೇಕು. ಮಾರಾಟಕ್ಕೆ ಲಭ್ಯವಿರುವ ಹೂಡಿಕೆಯ ಶೇ.5ರಷ್ಟು ಹೂಡಿಕೆ ಏರಿಳಿತ ಮೀಸಲು ಇರುವುದು ಅಗತ್ಯ. ನಿಮ್ಮ ಬ್ಯಾಂಕಿನ ಹೂಡಿಕೆ ಏರಿಳಿತ ಮೀಸಲು ಅವಶ್ಯಕತೆಗಿಂತ ಕಡಿಮೆ ಇರುವುದರಿಂದ ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ.

ಪಟ್ಟಣ ಸಹಕಾರ ಬ್ಯಾಂಕ್‌ಗಳ ಹೊಸ ಪರವಾನಗಿ ಮಾರ್ಗದರ್ಶಿ ಕರಡು ಸೂತ್ರ : ಸಾಧಕ - ಬಾಧಕಗಳು

ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಹೊಸ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸಲು 'ಆನ್-ಟ್ಯಾಪ್' ಪರವಾನಗಿ ನೀಡುವ ಕರಡು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿರುವುದನ್ನು ಮಹಾಮಂಡಳವು ಭಾಗಶಃ ಸ್ವಾಗತಿಸುತ್ತದೆ. ಸಹಕಾರ ರಂಗವನ್ನು ಬಲಪಡಿಸುವ ಈ ಕ್ರಮದ ಕುರಿತು ಮಹಾಮಂಡಳದ ಧನಾತ್ಮಕ, ಋಣಾತ್ಮಕ ಹಾಗೂ ಪ್ರಮುಖ ಸಲಹೆಗಳು ಈ ಕೆಳಗಿನಂತಿವೆ:

ಧನಾತ್ಮಕ ಅಂಶಗಳು (Positives)

- 20 ವರ್ಷಗಳ ತಡೆಯಾಜ್ಞೆಗೆ ತೆರೆ : 2004 ರಿಂದ ಸ್ಥಗಿತಗೊಂಡಿದ್ದ ಹೊಸ ಯುಸಿಬಿ ಲೈಸೆನ್ಸ್ ಪ್ರಕ್ರಿಯೆಯನ್ನು ಪುನರಾರಂಭಿಸಿರುವುದು ಸಹಕಾರ ಕ್ಷೇತ್ರದಲ್ಲಿ ಹೊಸ ಹುರುಪನ್ನು ತಂದಿದೆ.
- ಆನ್-ಟ್ಯಾಪ್ ವ್ಯವಸ್ಥೆ : ಬಯಸಿದ ಅರ್ಹ ಸಂಸ್ಥೆಗಳು ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ಸುಲಭ ವಹಿವಾಟಿಗೆ ನೆರವಾಗಲಿದೆ.
- ಆರ್ಥಿಕ ಶಿಸ್ತು ಮತ್ತು ಆಡಳಿತ ಸುಧಾರಣೆ : ನಿವ್ವಳ ಸುಸ್ತಿಸಾಲ (NPA) ಶೇ.3ಕ್ಕಿಂತ ಕಡಿಮೆ ಇರಬೇಕು ಹಾಗೂ ಬಂಡವಾಳ ಪರ್ಯಾಪ್ತತೆ ಪ್ರಮಾಣ (CRAR) ಶೇ.12 ಕ್ಕಿಂತ ಹೆಚ್ಚಿರಬೇಕು ಎಂಬ ನಿಯಮಗಳು ಬ್ಯಾಂಕ್‌ಗಳ ತಳಪಾಯವನ್ನು ಭದ್ರಪಡಿಸುತ್ತವೆ.
- ವೈಯಕ್ತಿಕ ಪ್ರಾಬಲ್ಯಕ್ಕೆ ತಡೆ : ಯಾವುದೇ ಒಬ್ಬ ಸದಸ್ಯರ ಪಾಲುದಾರಿಕೆ ಶೇ.5 ಕ್ಕಿಂತ ಹೆಚ್ಚಿರಬಾರದೆಂಬ ನಿಯಮವು ಪ್ರಜಾಸತ್ತಾತ್ಮಕ ತತ್ವವನ್ನು ಎತ್ತಿಹಿಡಿಯುತ್ತದೆ.

ಋಣಾತ್ಮಕ ಅಂಶಗಳು ಮತ್ತು ಆತಂಕಗಳು (Negatives / Concerns)

- ಅತಿಯಾದ ಬಂಡವಾಳ ಮತ್ತು ಠೇವಣಿ ಮಿತಿ : ಅರ್ಜಿ ಸಲ್ಲಿಸಲು ರೂ.300 ಕೋಟಿ ಸ್ವಂತ ಬಂಡವಾಳ (Net Worth) ಮತ್ತು ರೂ.10,000 ಕೋಟಿ ಠೇವಣಿ ಹೊಂದಿರಬೇಕು ಎಂಬ ಪ್ರಸ್ತಾವನೆಯು ಅತ್ಯಂತ ಕಠಿಣವಾಗಿದೆ. ಇದು ತಳಮಟ್ಟದ ಸಣ್ಣ ಸಹಕಾರ ಸಂಘಗಳಿಗೆ ಬ್ಯಾಂಕ್ ಆಗಿ ಬಡ್ತಿ ಪಡೆಯಲು ಬಹುದೊಡ್ಡ ತಡೆಯಾಗಿದೆ.

- ಬಹು-ರಾಜ್ಯ ಸಂಸ್ಥೆಗಳಿಗೆ ಮಾತ್ರ ಆದ್ಯತೆ : ಆರಂಭಿಕ ಹಂತದಲ್ಲಿ ಕೇವಲ ಬಹು-ರಾಜ್ಯ ಸಹಕಾರ ಸಂಘಗಳಿಗೆ (Multi-State Co-operative Societies) ಮಾತ್ರ ಅವಕಾಶ ನೀಡಿರುವುದು, ರಾಜ್ಯ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳಿಗೆ ಅನ್ಯಾಯವೆಸಗಿದಂತಾಗುತ್ತದೆ.

- 10 ವರ್ಷಗಳ ಅನುಭವದ ಕಡ್ಡಾಯ : 10 ವರ್ಷಗಳ ಸತತ ಕಾರ್ಯಾಚರಣೆಯ ಅನುಭವದ ನಿಬಂಧನೆಯು ನವೀನ ತಂತ್ರಜ್ಞಾನ ಮತ್ತು ಉತ್ಪಾದನಾಬೋಧನೆಗೆ ಬರಬಯಸುವ ಹೊಸ ರಂಗದ ಪ್ರವರ್ತಕರನ್ನು ದೂರವಿಡುತ್ತದೆ.

ಪರವಾನಗಿ ಮಂಜೂರು ಮಾಡುವಾಗ ಪರಿಗಣಿಸಬೇಕಾದ

ಪ್ರಮುಖ ಅಂಶಗಳು (Important Considerations)

- ಪ್ರಾದೇಶಿಕ ಮತ್ತು ಸಣ್ಣ ಸಂಘಗಳಿಗೆ ರಿಯಾಯಿತಿ : ಕನಿಷ್ಠ ನಿವ್ವಳ ಮೌಲ್ಯ ಮತ್ತು ಠೇವಣಿ ಮಿತಿಯನ್ನು ಗ್ರಾಮೀಣ ಹಾಗೂ ಅರೆ-ಪಟ್ಟಣ ಪ್ರದೇಶಗಳ ಸಹಕಾರ ಸಂಘಗಳಿಗೆ ಶೇ.50 ರಷ್ಟು ಇಳಿಕೆ ಮಾಡಬೇಕು.
- ದ್ವಿಮುಖ ನಿಯಂತ್ರಣದ ಗೊಂದಲ ನಿವಾರಣೆ : ಆಡಳಿತಾತ್ಮಕವಾಗಿ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟೀಸ್ (RCS) ಮತ್ತು ಹಣಕಾಸು ನಿಯಂತ್ರಣಕ್ಕೆ RBI ನಡುವೆ ಸ್ಪಷ್ಟ ಗಡಿರೇಖೆ ಇರಬೇಕು.
- ಸ್ಥಳೀಯ ಆದ್ಯತೆ : ಕೇವಲ ದೊಡ್ಡ ಕಾರ್ಪೊರೇಟ್ ಶೈಲಿಯ ಸಹಕಾರ ಸಂಘಗಳಿಗೆ ನೀಡದೆ, ಆದ್ಯತಾ ವಲಯ (Priority Sector) ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ನೀಡುವ ಸ್ಥಳೀಯ ಸಂಘಗಳಿಗೆ ಪರವಾನಗಿಯಲ್ಲಿ ಮೊದಲ ಆದ್ಯತೆ ನೀಡಬೇಕು.

ರಿಜರ್ವ್ ಬ್ಯಾಂಕಿನ ಈ ನಿರ್ಧಾರವು ಸ್ವಾಗತಾರ್ಹವಾಗಿದ್ದರೂ, ವಿಧಿಸಲಾಗಿರುವ ಕಠಿಣ ನಿಬಂಧನೆಗಳನ್ನು ಸಡಿಲಗೊಳಿಸಿ, ನೈಜ ಸಹಕಾರ ತತ್ವಗಳಡಿಯಲ್ಲಿ ಬೆಳೆದ ಸಣ್ಣ ಸಂಸ್ಥೆಗಳಿಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲು ಸಮಾನ ಅವಕಾಶ ಕಲ್ಪಿಸಿಕೊಡಬೇಕೆಂದು ಮಹಾಮಂಡಳದ ಬೇಡಿಕೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಡೆನ್ಮಾರ್ಕ್‌ನ ಸ್ಕಾಗೆಲ್‌ನಲ್ಲಿರುವ ಸೇನಾ ಕ್ಯಾಂಪ್‌ನ ಮುಖ್ಯ ದ್ವಾರದ ಕಾರಿನಿಂದ ಕೆಳಗಿಳಿದದ್ದು ಡೆನ್ಮಾರ್ಕ್‌ನ ರಾಜ 10ನೇ ಫ್ರೆಡೆರಿಕ್ ಮತ್ತು ರಾಣಿ ಮೇರಿ ಅವರ ಹಿರಿಯ ಪುತ್ರಿ, ರಾಜಕುಮಾರಿ ಇಸಾಬೆಲ್ಲಾ. ರಾಜಮನೆತನದ ಎಲ್ಲಾ ವೈಭವವನ್ನು ಬದಿಗೊತ್ತಿ ಇಸಾಬೆಲ್ಲಾ ಅವರು, ದೇಶದ ಸೇನಾ ತರಬೇತಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮಿಲಿಟರಿ ಸೇವೆಗೆ ಸೇರಿದ ರಾಜಮನೆತನದ ಮೊದಲ ರಾಜಕುಮಾರಿಯವರ ನಡೆ ಪ್ರಶಂಸೆಗೆ ಪಾತ್ರವಾಗಿದೆ.
- ಕಾರ್ಕಳದ ವಿನಯಚಂದ್ರ ಮತ್ತು ರಾಜಶ್ರೀ ದಂಪತಿಗಳು ಬದುಕಿನಲ್ಲಿ ನೊಂದ ಜೀವಗಳ ಸೇವೆ ಮಾಡುವ ಸಲುವಾಗಿ ಎರಡು ವರ್ಷಗಳ ಹಿಂದೆ ಹೊಸಬದುಕು ಹೆಸರಿನಲ್ಲಿ ಆಶ್ರಮ ಆರಂಭಿಸಿ, ಅನಾಥರು, ಮಾನಸಿಕವಾಗಿ ನೊಂದವರು, ರಸ್ತೆ ಬದಿ ಅಲೆದಾಡುತ್ತಿದ್ದವರು, ಭಿಕ್ಷಾಟನೆ ಮಾಡುತ್ತಿದ್ದವರು ಹಾಗೂ ಬೀದಿಪಾಲಾದವರನ್ನು ರಕ್ಷಿಸಿ ಕರೆತಂದು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಈ ಆಶ್ರಮದಲ್ಲಿ 12 ಮಹಿಳೆಯರು ಸೇರಿದಂತೆ 55 ಮಂದಿ ಆಶ್ರಯ ಪಡೆದಿದ್ದಾರೆ.

- ಅಮೆರಿಕದ ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ಅಹ್ಮದ್ ಅಬ್ದೆಲ್ಲಾಹ್ ಎಂಬುವವರು ಮನುಷ್ಯನ ದಿನನಿತ್ಯದ ಚಲನೆಯನ್ನು ಬಳಸಿಕೊಂಡು ಶುದ್ಧ ವಿದ್ಯುತ್ ಶಕ್ತಿ ಉತ್ಪಾದಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
- ನಾರ್ವೆ ದೇಶವು ಆರ್ಕ್ಟಿಕ್ ವೃತ್ತಕ್ಕಿಂತಲೂ ಮೇಲೆ ಇರುವುದರಿಂದ ಪ್ರತಿ ವರ್ಷ ಮೇ ತಿಂಗಳ ಮಧ್ಯದಿಂದ ಜುಲೈ ತಿಂಗಳ ಕೊನೆಯವರೆಗೆ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ಕಾಣಬಹುದು. ಉತ್ತರ ನಾರ್ವೆಯ ಹ್ಯಾಮರಾಫೆಸ್ ಎಂಬ ನಗರದಲ್ಲಿ ಬೇಸಿಗೆಯಲ್ಲಿ ಕೇವಲ 40 ನಿಮಿಷ ಮಾತ್ರ ಹಗಲು ಸ್ವಲ್ಪ ಹೊತ್ತು ರಾತ್ರಿಯಾಗಿ ಕೆಲ ಸಮಯದಲ್ಲೇ ಸೂರ್ಯ ಮತ್ತೆ ಉದಯಿಸುತ್ತಾನೆ. ಇನ್ನು ನಾರ್ವೆಯ ಅತ್ಯಂತ ಉತ್ತರ ಭಾಗದಲ್ಲಿರುವ ಸ್ವಾಲ್‌ಬಾರ್ಡ್ ಎಂಬ ದ್ವೀಪ ಪ್ರದೇಶದಲ್ಲಿ ವರ್ಷದ 6 ತಿಂಗಳ ಕಾಲ ನಿರಂತರ ಹಗಲು ಹಾಗೂ ಆರು ತಿಂಗಳ ಕಾಲ ನಿರಂತರ ರಾತ್ರಿ ಇರುತ್ತದೆ. ಚಳಿಗಾಲದಲ್ಲಿ ಆಕಾಶದಲ್ಲಿ ಉತ್ತರ ಧ್ರುವದ ಬೆಳಕು ಅಥವಾ ನಾರ್ತ್ ಲೈಟ್ ವಿಸ್ಮಯ ಕಣ್ಣಿಗೆ ಬೀಳುತ್ತದೆ.

ಹಿ ದು ಗ ರ ಅ ನಿ ಸಿ ಕೆ . . .



ಆರ್‌ಬಿಐ ನಡೆ ಸ್ವಾಗತಾರ್ಹ : ಎಫ್‌ಡಿ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ಆರ್‌ಬಿಐ ತರುತ್ತಿದೆ. ಈ ಬದಲಾವಣೆಗಳು ಸಾಮಾನ್ಯ ಗ್ರಾಹಕರಿಂದ ಹಿಡಿದು ದೊಡ್ಡ ಮೊತ್ತ ಠೇವಣಿ ಇಡುವವರವರೆಗೆ ಎಲ್ಲರ ಮೇಲೂ ಪ್ರಭಾವ ಬೀರಲಿದೆ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕುಗಳ ನಡುವೆ ಬಡ್ಡಿ ದರದಲ್ಲಿ ವ್ಯತ್ಯಾಸ ಇರುವುದರಿಂದ ಬ್ಯಾಂಕುಗಳ ನಡುವೆ ಸ್ಪರ್ಧೆಯಿರಲಿದ್ದು ಇದರಿಂದ ಗ್ರಾಹಕರಿಗೆ ಲಾಭವಾಗುವುದರಿಂದ, ಆರ್‌ಬಿಐ ನಡೆ ಸ್ವಾಗತಾರ್ಹ.

► **ಅನಂತಕುಮಾರ್ ಪಿ., ಬೆಂಗಳೂರು**

ಅಭಿನಂದನೆಗಳು : ನಮ್ಮ ಮಹಾಮಂಡಳವು ನಡೆಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಇತ್ತೀಚಿನ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಎಲ್ಲ ಸಹಕಾರಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

► **ಸುನಂದ ನಂದಕುಮಾರ್., ಮೈಸೂರು**

ಸಂಪಾದಕರು :
ಪುಂಡಲೀಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.